



4022

IV Semester 3 Year LL.B. Examination, Oct./Nov. 2021
Opt. II : BANKING LAW

Duration : 3 Hours

Max. Marks : 80

- Instructions :** 1. Answer any five questions from group (a) each question carries 10 marks.
2. Answer any five questions from group (b) each question carries 06 marks.
3. Answers should be written either in English or Kannada completely.

- Q. No. 1. a) Discuss the functions of Commercial Banks in India. Marks : 10
ಭಾರತದಲ್ಲಿನ ವಾಣಿಜ್ಯ ಬ್ಯಾಂಕುಗಳ ಕಾರ್ಯಗಳನ್ನು ಚರ್ಚಿಸಿ.
- Q. No. 1. b) Write short notes on : Marks : 6
ಲಘು ಟಿಪ್ಪಣಿ ಬರೆಯಿರಿ :
Agency Bank.
ಏಜೆನ್ಸಿ ಬ್ಯಾಂಕುಗಳು.
- Q. No. 2. a) Explain the ancillary services of a Bank. Marks : 10
ಬ್ಯಾಂಕಿನ ಪೂರಕ ಸೇವೆಗಳನ್ನು ವಿವರಿಸಿ.
- Q. No. 2. b) Write short notes on : Marks : 6
ಲಘು ಟಿಪ್ಪಣಿ ಬರೆಯಿರಿ :
State Bank of India.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ.
- Q. No. 3. a) Explain the main features of Banking Regulation Act, 1949. Marks : 10
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ಮುಖ್ಯ ಲಕ್ಷಣಗಳನ್ನು ವಿವರಿಸಿ.
- Q. No. 3. b) Write short notes on : Marks : 6
ಲಘು ಟಿಪ್ಪಣಿ ಬರೆಯಿರಿ :
Deposit Insurance Corporation.
ಡೆಪಾಸಿಟ್ ಇನ್ಶೂರೆನ್ಸ್ ಕಾರ್ಪೊರೇಷನ್.
- Q. No. 4. a) Discuss the powers of Reserve Bank of India over non-banking companies. Marks : 10
ಬ್ಯಾಂಕೇತರ ಕಂಪನಿಗಳ ಮೇಲಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧಿಕಾರವನ್ನು ಚರ್ಚಿಸಿ.

P.T.O.



- Q. No. 4. b) Write short notes on : Marks : 6
 ಲಘು ಟಿಪ್ಪಣಿ ಬರೆಯಿರಿ :
 Bank Rate Policy formation.
 ಬ್ಯಾಂಕ್ ದರ ನೀತಿ ರಚನೆ.
- Q. No. 5. a) Explain the duties of a banker to honour customer's cheque. Marks : 10
 ಗ್ರಾಹಕರ ಚೆಕ್‌ಗಳನ್ನು ಗೌರವಿಸುವ ಬ್ಯಾಂಕರನ ಕರ್ತವ್ಯಗಳನ್ನು ವಿವರಿಸಿ.
- Q. No. 5. b) Write short notes on : Marks : 6
 ಲಘು ಟಿಪ್ಪಣಿ ಬರೆಯಿರಿ :
 Pass book.
 ಪಾಸ್ ಬುಕ್.
- Q. No. 6. a) Discuss the banker's obligation to maintain secrecy of Marks : 10
 customer's account.
 ಗ್ರಾಹಕರ ಖಾತೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಬ್ಯಾಂಕರನ ಬಾಧ್ಯತೆಯನ್ನು ಚರ್ಚಿಸಿ.
- Q. No. 6. b) Ram, Rahim and Robert are partners in a Rthree firm. They Marks : 6
 informed the bankers that Ram and Rahim will operate the
 firm's current account. Can the banker honour the cheque
 signed by Ram and Robert ?
 ರಾಮ, ರಹೀಮ ಮತ್ತು ರಾಬರ್ಟ್ ಆರ್‌ತ್ರಿ ಎಂಬ ಸಂಸ್ಥೆಯಲ್ಲಿ
 ಪಾಲುದಾರರಾಗಿರುತ್ತಾರೆ. ರಾಮ ಮತ್ತು ರಹೀಮರು ಸಂಸ್ಥೆಯ ಚಾಲ್ತಿ
 ಖಾತೆಯನ್ನು ನಿರ್ವಹಿಸುವರು ಎಂದು ಬ್ಯಾಂಕರ್‌ನವರಿಗೆ ಮಾಹಿತಿ ಪತ್ರವನ್ನು
 ನೀಡಿರುತ್ತಾರೆ. ಆದರೆ ರಾಮ್ ಮತ್ತು ರಾಬರ್ಟ್ ಸಹಿ ಮಾಡಿದ ಸಂಸ್ಥೆಯ
 ಚೆಕ್‌ಗಳನ್ನು ಬ್ಯಾಂಕರ್ ಮಾನ್ಯ ಮಾಡಬಹುದೇ ?
- Q. No. 7. a) What is endorsement ? Explain types of endorsement. Marks : 10
 ಅನುಮೋದನೆ ಎಂದರೇನು ? ವಿವಿಧ ರೀತಿಯ ಅನುಮೋದನೆಗಳನ್ನು
 ವಿವರಿಸಿ.
- Q. No. 7. b) Write short notes on : Marks : 6
 ಲಘು ಟಿಪ್ಪಣಿ ಬರೆಯಿರಿ :
 Crossing.
 ಅಡ್ಡಗೆರೆ.



- Q. No. 8. a) Define cheque. Bring out the distinction between a cheque and a promissory note. Marks : 10
ಚೆಕ್‌ನ್ನು ವಿವರಿಸಿ. ಚೆಕ್ ಮತ್ತು ಪ್ರಾಮಿಸರಿ ನೋಟ್ (ವಚನಪತ್ರ) ನಡುವಿನ ವ್ಯತ್ಯಾಸ ತಿಳಿಸಿ.
- Q. No. 8. b) Write short notes on : Marks : 6
ಲಘು ಟಿಪ್ಪಣಿ ಬರೆಯಿರಿ :
Noting and protesting.
ಗಮನಿಸುವುದು ಮತ್ತು ಪ್ರತಿಭಟಿಸುವುದು.
- Q. No. 9. a) Narrate the reference of Debt Recovery Tribunals. Marks : 10
ಸಾಲ ಮರುಪಡೆಯುವಿಕೆ ನ್ಯಾಯಮಂಡಳಿಗಳ ಪ್ರಸ್ತುತತೆಯನ್ನು ವಿವರಿಸಿ.
- Q. No. 9. b) Write short notes on : Marks : 6
ಲಘು ಟಿಪ್ಪಣಿ ಬರೆಯಿರಿ :
Principles of sound lending.
ಸಾಲ ನೀಡುವ ಜಾಗೃತ ತತ್ವಗಳು.
- Q. No. 10. a) Briefly explain E-Banking facilities. Marks : 10
ಇ-ಬ್ಯಾಂಕಿಂಗ್ ಸೌಲಭ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ.
- Q. No. 10. b) Write short notes on : Marks : 6
ಲಘು ಟಿಪ್ಪಣಿ ಬರೆಯಿರಿ :
ATM.
ಎ.ಟಿ.ಎಂ.